



ಆಪತ್ತಿನ ಚಕ್ರ

ಉತ್ತರಕನ್ನಡದ ಯಲ್ಲಾಪುರ ತಾಲ್ಲೂಕಿನ ಕಾಳಿ ನದಿ ಸಮೀಪದ ಹಳ್ಳಿಗಳಲ್ಲಿ ಹೆಚ್ಚಾಗಿ ಕಾಣಿಸಿರುವ ಈ ಆಪತ್ತಿನ ಚಕ್ರೆಯ ಮರ ಅಪಾರ ಔಷಧಿಯ ಗುಣ ಹೊಂದಿದೆ. ಇದರ ತೊಗಟೆ ಅತ್ಯುಪಯುಕ್ತ. ದೇವರ ಮದ್ದು ಎಂದು ಇದನ್ನು ಕರೆಯಲಾಗುತ್ತದೆ. ದಡಾರವನ್ನು ಬಹುಬೇಗ ಶಮನ ಮಾಡುತ್ತದೆ. ನೀರಿರುವ ಜಾಗದಲ್ಲಿ ಮುಗಿಲತ್ತರಕ್ಕೆ ಬೆಳೆಯುವ ಈ ಮರದ ತೊಗಟೆಯನ್ನು ನೀರಿನಲ್ಲಿ ತೇದು ಒಂದು ಚಮಚ ಕುದಿಯುವುದು ಮತ್ತು ಮೈಗೆ ಚೂರ್ಣವನ್ನು ತೇದು ಹಚ್ಚಿಕೊಳ್ಳುವುದರಿಂದ ರೋಗದ ಕಲೆಗಳು ಮಾಯವಾಗುತ್ತದೆ. ಆಪತ್ತಿಗೆ ಈ ವನೋಷಧವು ನೆರವಾಗುವುದರಿಂದ ಈ ಗಿಡಮೂಲಿಕೆಗೆ ಆಪತ್ತಿನ ಚಕ್ರ ಎಂದು ನಾಟ ವೈದ್ಯ ಪರಂಪರೆಯಲ್ಲಿ ನಮೂದಾಗಿದೆ.

—ದತ್ತಾತ್ರೇಯ ಭಟ್ಟ, ಯಲ್ಲಾಪುರ

ಟೆರೇಸ್ ಮೇಲೆ ಮಿನಿ ಮ್ಯೂಸಿಯಂ

ಇಲ್ಲಿ ಕಾಣುವ ವಸ್ತುಗಳೆಲ್ಲವೂ ನಮ್ಮ ಮನೆಯ ಟೆರೇಸ್ ಮೇಲೆ ಇವೆ. ಹಳೆಯ ಮನೆಯಲ್ಲಿದ್ದ ಇವುಗಳನ್ನು ನಾವು ಈಗ ಉಪಯೋಗಿಸುವುದಿಲ್ಲ. ಆದರೂ ಇವುಗಳನ್ನು ಬಿಸಾಕಲು ಮನಸ್ಸು ಆಗಲಿಲ್ಲ. ನೋಡೋಣ ಅಂತಾ ಎಲ್ಲ ವಸ್ತುಗಳನ್ನು ಒಂದು ದಿನ ಮೂಲೆಯಲ್ಲಿ ಜೋಡಿಸಿಟ್ಟಿದ್ದೆ. ಸುಮ್ಮನೆ ಹಾಗೇ ಇಡುವುದು ಏಕೆ, ಇವುಗಳಿಗೆ ಸ್ವಲ್ಪ ಜೀವ ನೀಡಿದರೆ ಚೆನ್ನಾಗಿ ಕಾಣಬಹುದು ಎಂದು ಕೆಲವಕ್ಕೆ ಸುಣ್ಣ, ಊರುಮಂಜು ಹಚ್ಚಿ ಜೋಡಿಸಿಟ್ಟೆ. ನೋಡಲು ತುಂಬಾ ಚೆನ್ನಾಗಿ ಕಾಣಿಸುತ್ತದೆ. ಊರಿಗೆ ಹೋದಾಗ ಕೆಲವರ ಮನೆಯಲ್ಲಿ ಮಡಿಕೆ, ನೇಗಿಲು ತಂದು ಇಟ್ಟು ಅವುಗಳಿಗೂ ಸುಣ್ಣ ಹಾಗೂ ಚಿತ್ತಾರ ಹಾಕಿ ಇಟ್ಟೆ. ಇನ್ನೂ ಚೆನ್ನಾಗಿ ಕಾಣಿಸಿತು. ಈಗ ಎಲ್ಲಿ ಹೋದರೂ ಹಳೆಯ ವಸ್ತುಗಳನ್ನು ಸೇರಿಸಿ ಇಲ್ಲಿ ಇಡುತ್ತಿದ್ದೇವೆ. ಬಿಡುವಿನ ಸಮಯದಲ್ಲಿ ಮನೆಯವರೆಲ್ಲ ಇಲ್ಲಿ ಬಂದು ಕುಳಿತುಕೊಂಡಾಗ ಮನಸ್ಸಿಗೆ ಖುಷಿ ಆಗುತ್ತದೆ. ಅಲ್ಲದೆ ಮನೆಗೆ ಬಂಧುಗಳು, ಸ್ನೇಹಿತರು ಬಂದಾಗ ಈ ಜಾಗದಲ್ಲಿ ತಿಂಡಿ, ಚಹಾ ಸೇವಿಸುತ್ತ ಕುಳಿತುಕೊಳ್ಳುತ್ತಾರೆ. ಇಲ್ಲಿಗೆ ಮಡಿಕೆ, ಬೀಸುವಕಲ್ಲು, ಏಣಿ, ಒನಕೆ, ಎಲೆ ಅಡಕ ಕುಟ್ಟುವ ಕುಟ್ಟಣಿ, ನೇಗಿಲು, ಕುಡುಗೋಲು, ತೊಟ್ಟಿಲು, ಕಿನ್ನರಿ, ಹಸೆ ಚಿತ್ತಾರದ ಮರ ಇತರೆ ವಸ್ತುಗಳಿವೆ. ಮತ್ತಷ್ಟು ವಸ್ತುಗಳನ್ನು ಜೋಡಿಸಬೇಕಿದೆ.

—ಎಸ್.ಎನ್. ಸೌಮ್ಯ ನಾಡಿಗ್, ಶಿವಮೊಗ್ಗ



ಹಳೆ ಕಾಲದ ತೂಕದ ಕಲ್ಲು

ಇದೊಂದು ಅಪರೂಪದ ಕಲ್ಲು. ಇದು ಬರೀ ಕಲ್ಲು ಅಲ್ಲ, ಇದು ತೂಕದ ಕಲ್ಲು. ಹತ್ತಾರು ವರ್ಷಗಳ ಹಿಂದಿನವರೆಗೂ ಇಂತಹ ಕಲ್ಲುಗಳನ್ನು ಭತ್ತ ಹಾಗೂ ಇನ್ನಿತರ ವಸ್ತುಗಳ ತೂಕ ಮಾಡಲು ಉಪಯೋಗಿಸುತ್ತಿದ್ದರು.

ತೂಕ ಮಾಡಲು ಬಳಸಲಾಗುತ್ತಿತ್ತು. ಇದರ ತೂಕ ಆರುವರೆ ಕೆ.ಜಿ. ಇದನ್ನು ತುಳು ಭಾಷೆಯಲ್ಲಿ 'ಅರ್ಧಮನು' ಎಂದು ಕರೆಯುತ್ತಾರೆ. 'ಅರ್ಧಮನು' ಅಂದರೆ ಆರುವರೆ ತೂಕ ಎಂದು ಅರ್ಥ ನೀಡುತ್ತದೆ. ಇಂತಹ ತೂಕದ ಕಲ್ಲುಗಳು ಇಂದು ತುಂಬಾ ಅಪರೂಪ ಎನಿಸಿಕೊಂಡಿವೆ. ಏಕೆಂದರೆ ಇಂದು ತೂಕ ಮಾಡುವ ರೀತಿಯು ಬದಲಾವಣೆಯೊಂದಿದೆ.

—ಚಿತ್ರಲಕ್ಷ್ಮಿ ಬಾಯಾರು, ಪುತ್ತೂರು